

2ನೇ ತರಗತಿ ಕನ್ನಡ 13ನೇ ಮೈಲಿಗಲ್ಲು

13. ಚಿತ್ರವನ್ನು ಹೆಸರಿಸು 148

ಕಪ್ಪೆ, ಹದ್ದು, ಪಪ್ಪಾಯಿ, ಗುದ್ದಲಿ



13. ಒತ್ತಕ್ಷರ ಗುರುತಿಸಿ ಬರೆ 149

ಸೂಚನೆ: “ಪ” ಮತ್ತು “ದ” ಅಕ್ಷರಗಳ ಒತ್ತಕ್ಷರಗಳು ಮೂಲಾಕ್ಷರವನ್ನು ಹೋಲುತ್ತಿದ್ದು, ತಲೆಕಟ್ಟು ರಹಿತವಾದ ಒತ್ತಕ್ಷರಗಳು ಎಂದು ಹೇಳಿಕೊಡುವುದು. ಅಕ್ಷರದ ತಳಭಾಗದ ಬಲಬದಿಯಲ್ಲಿ ಮೂಲಾಕ್ಷರಕ್ಕಿಂತ ಚಿಕ್ಕ ಅಳತೆಯಲ್ಲಿ ಬರೆಯಬೇಕೆಂದು ಹೇಳಿಕೊಡುತ್ತಾ ಬರೆಯುವುದನ್ನು ಅಭ್ಯಾಸ ಮಾಡಿಸುವುದು.



* ಅಪ್ಪ, ಸಪ್ಪೆ, ಉಪ್ಪು, ಕಪ್ಪು, ತುಪ್ಪ, ಗುಪ್ಪೆ, ಪಪ್ಪಾಯಿ, ಉಪ್ಪಿಟ್ಟು, ಪೆಪ್ಪರಮೆಂಟು.

* ಮದ್ದಳೆ, ಸದ್ದು, ಗದ್ದೆ, ಪೆದ್ದ, ಮದ್ದು, ಸುದ್ದಿ, ನಿದ್ದೆ, ಗುದ್ದಲಿ.

13. ಅಭ್ಯಾಸ ಪುಸ್ತಕ (ಬಿಟ್ಟ ಸ್ಥಳದಲ್ಲಿ ಸರಿಯಾದ ಒತ್ತಕ್ಷರ ಬರೆ) 150

ಸೂಚನೆ: ಅಭ್ಯಾಸ ಪುಸ್ತಕದಲ್ಲಿ ಮೆಟ್ಟಿಲು ಸಂಖ್ಯೆ 150 ನ್ನು ಪೂರ್ಣಗೊಳಿಸುವುದು.

13. ಚಿತ್ರಪದ ಮತ್ತು ಸಾಧನ ಪದಗಳು 151

ಕಪ್ಪೆ
ಹದ್ದು
ಪಪ್ಪಾಯಿ
ಗುದ್ದಲಿ
ಅಪ್ಪ
ತುಪ್ಪ
ಉಪ್ಪು
ಸೊಪ್ಪು

ರೆಪ್ಪೆ
ಸಿಪ್ಪೆ
ಉದ್ದ
ಸುದ್ದಿ
ನಿದ್ದೆ
ಮುದ್ದೆ
ಸದ್ದು
ಗದ್ದೆ

ಮದ್ದು
ಹಪ್ಪಳ
ಚಪ್ಪರ
ಉಪ್ಪಿಟ್ಟು
ಗೆದ್ದಲು
ಹೆದ್ದಾರಿ
ಗದ್ದುಗೆ
ಇದ್ದಿಲು

ಕಪ್ಪೆಚಿಪ್ಪು
ಚಪ್ಪರಿಸು
ಉಪ್ಪರಿಗೆ
ಕುಪ್ಪಳಿಸು
ರಣಹದ್ದು
ಶಿಲ್ಪಕಲೆ
ಅಲ್ಪಸ್ವಲ್ಪ
ಉಪ್ಪಿನಕಾಯಿ

ಸೂಚನೆ: ಪದಗಳನ್ನು ಕಲಿತ ನಂತರ ನೋಟ್ ಪುಸ್ತಕದಲ್ಲಿ ಬರೆಯುವುದು. ಉಕ್ತಲೇಖನ ಬರೆಯುವುದು.

13. ಅಭ್ಯಾಸ ಪುಸ್ತಕ (ಬಿಟ್ಟು ಸ್ಥಳದಲ್ಲಿ ಸರಿಯಾದ ಒತ್ತಕ್ಷರ ಬರೆ) 151

ಸೂಚನೆ: ಅಭ್ಯಾಸ ಪುಸ್ತಕದಲ್ಲಿ ಮೆಟ್ಟಿಲು ಸಂಖ್ಯೆ 151 ನ್ನು ಪೂರ್ಣಗೊಳಿಸುವುದು.

13. ಚಿತ್ರಸಹಿತ ವಾಕ್ಯ 152



1. ಗದ್ದೆಯ ಕೆಲಸಕ್ಕೆ ಗುದ್ದಲಿ ಬೇಕು.



2. ತೆಪ್ಪದಲಿ ಕಪ್ಪೆ ಚಿಪ್ಪಿನ ರಾಶಿ ಇದೆ.



3. ಸಿದ್ಧ ರಣಹದ್ದು ನೋಡಿ ಹೆದರಿದ್ದ.



4. ಹೆದ್ದಾರಿಯಲಿ ಬಲು ಸದ್ದುಗದ್ದಲ.



5. ಹಪ್ಪಳ ಮುರಿದರೆ ಬಲು ಸಪ್ಪಳ



6. ಉಪ್ಪು ಹಾಕದ ಸೊಪ್ಪಿನ ಸಾರು ಸಪ್ಪೆ.

ಸೂಚನೆ:

*ಈ ವಾಕ್ಯಗಳನ್ನು ಕಲಿತ ನಂತರ ನೋಟ್ ಪುಸ್ತಕದಲ್ಲಿ ಬರೆಯುವುದು.

*ಉಕ್ತಲೇಖನ ಬರೆಯುವುದು

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಲಹಳ್ಳಿ- ಭದ್ರಾವತಿ ತಾ. ವಿದ್ಯಾಗಮ ಕಲಿಕಾ ಕಾರ್ಡ್‌ಗಳು

13. ಅಭ್ಯಾಸ ಪುಸ್ತಕ (ವಾಕ್ಯ ನೋಡಿಬರೆ) 154

ಸೂಚನೆ: ಅಭ್ಯಾಸ ಪುಸ್ತಕದಲ್ಲಿ ಮೆಟ್ಟಿಲು ಸಂಖ್ಯೆ 154 ನ್ನು ಪೂರ್ಣಗೊಳಿಸುವುದು.

13. ಓದಿ ಉತ್ತರಿಸು 155

ಜಾಣ ಸಿದ್ಧ

ತಿಪ್ಪಲಾಪುರದ ಸಿದ್ಧ ಜಾಣ ಹುಡುಗ. ಅವನು ಅಪ್ಪನೊಡನೆ ಗದ್ದೆಗೆ ಹೋಗಿ ಗುದ್ದಲಿಯಿಂದ ಕೆಲಸ ಮಾಡುವನು. ಅವನಿಗೆ ಹಪ್ಪಳ, ಉಪ್ಪಿನಕಾಯಿ, ಉಪ್ಪಿಟ್ಟು, ಪಪ್ಪಾಯಿಗಳೆಂದರೆ ಬಹಳ ಇಷ್ಟ. ಅವನು ಅವ್ವ ತಂದ ಸೊಪ್ಪಿನ ಸಾರಿನೊಂದಿಗೆ ಮುದ್ದೆ ಊಟ ಮಾಡಿದನು. ಸಂಜೆಯವರೆಗೂ ಗದ್ದೆ ಕೆಲಸ ಮಾಡಿ ಸಂಜೆ ಮುದ್ದಾದ ಕುರಿಮರಿಯೊಂದಿಗೆ ಮನೆಗೆ ಬಂದನು. ಸಪ್ಪೆ ಮುಖದ ಸಿದ್ಧನ ನೋಡಿದ ತಾಯಿ ನಿಪ್ಪಟ್ಟು ಕೊಟ್ಟಳು. ನಿಪ್ಪಟ್ಟು ತಿಂದು ಕಪ್ಪೆಯಂತೆ ಕುಪ್ಪಳಿಸಿಕೊಂಡು ಹೊರಗೋಡಿದನು. ಚಪ್ಪಾಳೆ ತಟ್ಟುವ ಮಕ್ಕಳ ಜೊತೆ ಸೇರಿ ಆಟವಾಡಿದನು. ಮನೆಗೆ ಬಂದು ಹಪ್ಪಳ, ಉಪ್ಪಿನಕಾಯಿ, ಉಪ್ಪಿಟ್ಟು ತಿಂದು ಅಪ್ಪನೊಡನೆ ಸದ್ದು ಮಾಡದೆ ಮಲಗಿದ.

ಉತ್ತರಿಸು:

1. ಸಿದ್ಧನಿಗೆ ಏನೇನು ಇಷ್ಟ?

ಉತ್ತರ: _____

2. ಸಿದ್ಧ ಯಾವುದರಂತೆ ಕುಪ್ಪಳಿಸಿದ?

ಉತ್ತರ: _____

13. ಅಭ್ಯಾಸ ಪುಸ್ತಕ (ಅಕ್ಷರ ಬಂಧ) 156

ಸೂಚನೆ: ಅಭ್ಯಾಸ ಪುಸ್ತಕದಲ್ಲಿ ಮೆಟ್ಟಿಲು ಸಂಖ್ಯೆ 156 ನ್ನು ಪೂರ್ಣಗೊಳಿಸುವುದು.

13. ಮುದ್ದೆಯ ಊಟ (ವಾಚಕ) 157

ಕೊತಕೊತ ಕುದಿಯಿತು ರಾಗಿಯ ಹಿಟ್ಟು
ತಕತಕ ಕುದಿಯಿತು ಸೊಪ್ಪಿನ ಕಟ್ಟು
ಸರಸರ ಉರುಳಿತು ಮುದ್ದೆಯ ಚೆಂಡು
ಹೊಗೆಯನು ತೋರಿತು ಹುಡುಗರ ಕಂಡು

ಘಮಘಮ ವಾಸನೆ ಸೊಪ್ಪಿನ ಸಾರು
ಬಾ ಬಾ ಎಂದು ಕರೆಯಿತು ಜೋರು
ಸರಭರ ಕಡೆಯಿತು ಮಜ್ಜೆಗೆ ಕೋಲು
ಚಕಚಕ ಕುಳಿತರು ಊಟಕೆ ಸಾಲು

ಕೈಯಿಗೂ ಬಾಯಿಗೂ ನಡೆಯಿತು ಜಗಳ
ಮುಗಿಯಲು ಎದ್ದರು ಮುದ್ದೆಯ ಕವಳ
ಮುಗಿಯಿತು ಬಿಸಿಬಿಸಿ ಮುದ್ದೆಯ ಊಟ
ಕೂಡಿ ಆಡುವ ಮರಳಿನ ಆಟ.

13. ಅಪ್ಪ ಮಗಳು (ವಾಚಕ) 158

ಒಂದಾನೊಂದು ಕಾಲದ ಕಥೆ ಇದು. ಮಧುರಾಪುರದ ರಾಜನಿಗೆ ಮೂವರು ಹೆಣ್ಣು ಮಕ್ಕಳಿದ್ದರು. ಹಿರಿಯ ಮಗಳ ಹೆಸರು ಭಾನಾಮತಿ. ಎರಡನೆಯವಳು ಗೋಮತಿ ಹಾಗೂ ಕಿರಿಯವಳು ಸುಮತಿ.

ಒಂದು ದಿನ ಮಹಾರಾಣಿಯು ರಾಜನಿಗೆ ಹೇಳಿದಳು. “ನನಗೆ ಒಂದು ಚಿಂತೆಯಾಗಿದೆ. ಮುಂದೆ ಈ ಅರಮನೆಯ ಸಿಂಹಾಸನ ಏರುವವರು ಯಾರು?”

“ ಏಕೆ ಚಿಂತಿಸುವೆ ರಾಣಿ? ಮೂರು ಹೆಣ್ಣುಮಕ್ಕಳ ಪೈಕಿ ಸರಿಯಾದವರನು ಆರಿಸೋಣ” ಎಂದನು ರಾಜ.

ಮರುದಿನ ರಾಜ ಭಾನಾಮತಿ, ಗೋಮತಿ ಹಾಗೂ ಸುಮತಿಯರನು ಕರೆಸಿದ. “ನಿನಗೆ ನಾನು ಎಷ್ಟು ಇಷ್ಟವಾಗಿರುವೆ, ಹೇಳುವಿರಾ?

ಎಂದು ಮಕ್ಕಳಿಗೆ ಕೇಳಿದ.

ಆಗ ಭಾನಾಮತಿ “ಜೇನುತುಪ್ಪ ನನಗೆ ಎಷ್ಟು ಇಷ್ಟವೋ, ನೀವು ಅಷ್ಟೇ ಇಷ್ಟ” ಎಂದಳು.

ನಂತರ ಗೋಮತಿ ಹೇಳಿದಳು “ಸಕ್ಕರೆ ನನಗೆ ಎಷ್ಟು ಇಷ್ಟವೋ ಹಾಗೆಯೇ ನೀವು ನನಗೆ ಇಷ್ಟ.”

ಇವರ ಮಾತು ಕೇಳಿ ರಾಜನಿಗೆ ಸಂತೋಷವಾಯಿತು. ಮಹಾರಾಜ ಕೊನೆಗೆ ಸುಮತಿಯ ಕೇಳಿದ. ಆಗ ಸುಮತಿ ಹೇಳಿದಳು “ಅಪ್ಪಾಜಿ, ನಿಜ ಹೇಳುವುದಾದರೆ ಉಪ್ಪಿನ ರುಚಿ ಎಷ್ಟಿದೆಯೋ ಅಷ್ಟೇ ನೀವು ನನಗೆ ಇಷ್ಟ.”

ಅವಳ ಮಾತು ಕೇಳಿ ರಾಜನಿಗೆ ಕೋಪ ಬಂತು. ಕೆಲವು ದಿನಗಳು ಕಳೆದವು. ರಾಜನು ಭಾನಾಮತಿಯ ಮದುವೆಯನು ವೈಭವದಿಂದ ಮಾಡಿದ. ಮಗಳಿಗೆ ಆನೆ ಹೊರುವಷ್ಟು ಉಡುಗೊರೆ ಕಳುಹಿಸಿದ.

ನಂತರ ಒಂದು ದಿನ ಅದೇ ವೈಭವದಿಂದ ಗೋಮತಿಗೂ ಸಹ ಮದುವೆ ಮಾಡಿದ. ಗೋಮತಿಗೆ ಕುದುರೆ ಹೊರುವಷ್ಟು ಉಡುಗೊರೆ ಕಳುಹಿಸಿದನು. ಆದರೆ ಸುಮತಿಗೆ ಒಬ್ಬ ಕುಂಬಾರನ ಜೊತೆ ಸರಳವಾಗಿ ಮದುವೆ ಮಾಡಿದ. ಮಗಳಿಗೆ ಒಂದು ಕಪ್ಪೆ ಎಳೆಯುವಷ್ಟು ಸಣ್ಣಗಾಡಿಯ ಮೇಲೆ ಉಡುಗೊರೆ ಕಳುಹಿಸಿದನು.

ಹಲುವು ದಿನಗಳು ಕಳೆದವು. ರಾಜ ಭಾನಾಮತಿಯ ಮನೆಗೆ ಹೋದನು. ಭಾನಾಮತಿ ತಂದೆಯ ಸೇವೆ ಮಾಡದೆ ಸಖಿಯರ ಜೊತೆ ಕಾಲ ಕಳೆದಳು. ರಾಜ ಇದರಿಂದ ಬೇಸರಗೊಂಡು ಗೋಮತಿಯ ಮನೆಗೆ ಹೋದನು. ಆದರೆ ಗೋಮತಿಯು ತಂದೆಯ ಉಪಚಾರಕ್ಕಾಗಿ ಸೇವಕರನು ನೇಮಿಸಿದಳು. ಅಲಂಕಾರಕ್ಕಾಗಿ ಕಾಲ ಕಳೆದಳು. ಇದರಿಂದ ರಾಜ ಬಹಳ ಬೇಸರಗೊಂಡ. ನಂತರ ರಾಜ ಕೊನೆಯ ಮಗಳಾದ ಸುಮತಿಯ ಮನೆಗೆ ಹೋದನು.

ಸುಮತಿ ತಂದೆಯ ಕಂಡು ಅಡುಗೆ ಮನೆಯಿಂದ ಓಡಿ ಬಂದಳು. “ಅಪ್ಪಾಜಿ, ನೀವು ಮೊದಲ ಬಾರಿ ಈ ಮನೆಗೆ ಬಂದಿರುವಿರಿ. ನನಗೆ ಬಹಳ ಸಂತೋಷವಾಯಿತು” ಎಂದಳು. ಅವಳು ತಂದೆಯ ಸೇವೆ ಮಾಡಿದಳು. ತಂದೆಗೆ ಊಟಬಡಿಸಿದಳು.

“ಈ ಉಪ್ಪಿನಕಾಯಿ, ಸಾರು ಏಕೆ ಸಪ್ಪೆಯಾಗಿದೆ?” ಎಂದು ರಾಜ ಕೇಳಿದನು. “ಇಂದು ಉಪ್ಪು ಬಳಸದೇ ಅಡುಗೆ ಮಾಡಿರುವೆ” ಎಂದಳು ಸುಮತಿ. ಕೂಡಲೇ ರಾಜನಿಗೆ ಹಿಂದೆ ಸುಮತಿ ಹೇಳಿದ ಮಾತು ನೆನಪಾಯಿತು. ಆಗ ಅವನಿಗೆ ಉಪ್ಪಿನ ಮಹತ್ವದ ಅರಿವಾಯಿತು.